






ಶರಣ್ ಪಾಟೀಲ್
ಆರ್ಥಿಕ ತಜ್ಞರು

ಸಲಹೆ ನಮ್ಮದು ಹೂಡಿಕೆ ನಿಮ್ಮದು

INSPIRE INDIA WEALTH PRIVATE LTD. @ 65, 'Surasa Enclave' 1st floor, Puttanna Road, Gandhi Bazar
Basvanagudi, Bengaluru 560004, Ph: +91 8042129917, 9035414414. Mail: info@inspireindiafs.com Website: www.inspireindiafs.com



ಆರ್ಥಿಕ ಸ್ವಾತಂತ್ರ್ಯ ಎಂಬ ದಿವ್ಯಮಂತ್ರ

ಸ್ವಾತಂತ್ರ್ಯದ ಈ ಸಂಭ್ರಮದ ಸಮಯದಲ್ಲಿ, ಮತ್ತೊಂದು ಮಹತ್ವದ ಸ್ವಾತಂತ್ರ್ಯವಾದ ಆರ್ಥಿಕ ಸ್ವಾತಂತ್ರ್ಯದ ಬಗ್ಗೆ ನಾವು ಯೋಚಿಸುವುದು ಸೂಕ್ತ. ರಾಜಕೀಯ ಸ್ವಾತಂತ್ರ್ಯವು ಒಂದು ರಾಷ್ಟ್ರಕ್ಕೆ ಸ್ವಯಂ ಆಡಳಿತದ ಹಕ್ಕನ್ನು ನೀಡಿದರೆ, ಆರ್ಥಿಕ ಸ್ವಾತಂತ್ರ್ಯವು ಒಬ್ಬ ವ್ಯಕ್ತಿಗೆ ಹಣಕಾಸಿನ ನಿರ್ಬಂಧಗಳಿಲ್ಲದೆ ತಮ್ಮ ಸ್ವಂತ ಜೀವನವನ್ನು ರೂಪಿಸಿಕೊಳ್ಳುವ ಶಕ್ತಿಯನ್ನು ನೀಡುತ್ತದೆ. ಆದರೆ 'ಆರ್ಥಿಕ ಸ್ವಾತಂತ್ರ್ಯ' ನಿಜವಾಗಿಯೂ ಏನು ಮತ್ತು ನಾವು ಈ ಹಾದಿಯಲ್ಲಿ ಹೇಗೆ ಸಾಗಬಹುದು?

ಲಕ್ಷಾಧೀಶ್ವರ ಕಲ್ಪನೆಯನ್ನು ಮೀರಿ: ನೈಜ ಆರ್ಥಿಕ ಸ್ವಾತಂತ್ರ್ಯದ ವ್ಯಾಖ್ಯಾನ: ಬಹುತೇಕರಿಗೆ ಆರ್ಥಿಕ ಸ್ವಾತಂತ್ರ್ಯ ಎಂದರೆ ದೊಡ್ಡ ಸಂಪತ್ತಿನ ಚಿತ್ರಣವನ್ನು ಕಣ್ಣು ಮುಂದೆ ತರುತ್ತದೆ - ಐಷಾರಾಮಿ ಕಾರುಗಳು, ಭವ್ಯ ಬಂಗಲೆಗಳು, ವಿಶ್ವ ಪರ್ಯಟನೆ ಮತ್ತು ಸಂಪೂರ್ಣ ವಿಲಾಸಿ ಜೀವನ. ಆದರೆ, ನಿಜವಾದ ಆರ್ಥಿಕ ಸ್ವಾತಂತ್ರ್ಯವೆಂದರೆ ಸಂಪತ್ತಿನ ಪ್ರದರ್ಶನವಲ್ಲ; ಹಣ ನಿಮ್ಮನ್ನು ನಿಯಂತ್ರಿಸುವ ಬದಲು, ನೀವೇ ಹಣವನ್ನು ನಿಯಂತ್ರಿಸುವುದು. ಈ ಹಣಕಾಸು ನಿಮಗೆ ನಿಮ್ಮ ಇಷ್ಟದಂತೆ ಜೀವನ ನಡೆಸಲು ಸಹಾಯ ಮಾಡುವ ಒಂದು ಹಂತ. ಅಂದರೆ ಸಾಲದ ಹೊರೆಯಲ್ಲಿ ಸಿಲುಕದೆ, ಪ್ರತಿ ತಿಂಗಳು ಬರುವ ಸಂಬಳದಿಂದ ಸುಗಮವಾಗಿ ಸಾಗುವ ಜೀವನ ಅಥವಾ ನಿಮ್ಮ ಕನಸುಗಳನ್ನು ಬೆನ್ನಟ್ಟಲು ಯಾವುದೇ ಅಡೆತಡೆ ಇಲ್ಲದೆ ಬದುಕುವುದು.

ಹಣಕಾಸು ಸ್ವಾತಂತ್ರ್ಯ ಎಂದರೆ: ಭದ್ರತೆ: ಜೀವನದಲ್ಲಿ ಎದುರಾಗುವ ಯಾವುದೇ ತುರ್ತು ಸಂದರ್ಭಗಳನ್ನು ನಿರ್ಭಯವಾಗಿ ಎದುರಿಸಲು ಸರ್ವಸನ್ನದ್ಧರಾಗಿರುವುದು.



ಸ್ವಾತಂತ್ರ್ಯ: ನಿಮ್ಮ ಹಣಕಾಸು ಅಗತ್ಯಗಳಿಗೆ ಇನ್ನೊಬ್ಬರನ್ನು (ಕುಟುಂಬ, ಮಿತ್ರರು, ಮಾಲೀಕರು) ಅವಲಂಬಿಸದೇ ಇರುವುದು.

ಆಯ್ಕೆ: ನೀವು ಬಯಸಿದಾಗ ವೃತ್ತಿ ಜೀವನದಿಂದ ವಿರಾಮ ಪಡೆಯುವ, ಹೊಸ ಉದ್ಯಮ ಆರಂಭಿಸುವ ಅಥವಾ ಬೇಗ ನಿವೃತ್ತಿ ಹೊಂದುವ ಸ್ವಾತಂತ್ರ್ಯ- ಯಾಕೆಂದರೆ ನಿಮಗೆ ಅದು ಸಾಧ್ಯ.

ಮನಸ್ಸಾಂತಿ: ಯಾವುದೇ ಆತಂಕವಿಲ್ಲದೆ ನಿಮ್ಮ ಜೀವನದ ನಾನಾ ಹಂತಗಳ ವರೆಗೆ ನಿಮ್ಮ ಹಣಕಾಸು ಸಾಮರ್ಥ್ಯವಿದೆ ಎಂಬ ನೆಮ್ಮದಿ.

ಅಂತಿಮವಾಗಿ, ನೀವು ಎಷ್ಟು ಗಳಿಸುತ್ತೀರಿ ಎನ್ನುವುದು ಮುಖ್ಯವಲ್ಲ, ಬದಲಿಗೆ ಗಳಿಸಿದ್ದನ್ನು ಎಷ್ಟು ಚೆನ್ನಾಗಿ ನಿರ್ವಹಣೆ ಮಾಡುತ್ತಿದ್ದೀರಿ ಮತ್ತು ಬೆಳೆಸುತ್ತೀರಿ ಎನ್ನುವುದು ಮುಖ್ಯ.

ಹಣಕಾಸು ಸ್ವಾತಂತ್ರ್ಯವನ್ನು ಸಾಧಿಸುವುದು ಹೇಗೆ?

ಆರ್ಥಿಕ ಸ್ವಾತಂತ್ರ್ಯ ಕೇವಲ ಅದೃಷ್ಟಕ್ಕೆ ನಿಲುಕುವ ಸಂಗತಿಯಲ್ಲ; ಇದು ಉದ್ದೇಶಪೂರ್ವಕ, ಶಿಸ್ತುಬದ್ಧ ಕ್ರಿಯೆಯ ಫಲಿತಾಂಶ. ನಿಮ್ಮ ಹಣಕಾಸು ಸ್ವಾತಂತ್ರ್ಯ ಘೋಷಿಸುವ ನಿಮ್ಮ ನೀಲನಕ್ಷೆ ಇಲ್ಲಿದೆ:

ನಿಮ್ಮ ಹಣಕಾಸು ಅಗತ್ಯಗಳ ಸ್ಪಷ್ಟತೆಯೊಂದಿಗೆ

ಆರಂಭ: ನೀವು ಏನನ್ನಾದರೂ ನಿರ್ಮಿಸುವ ಮೊದಲು, ನಿಮ್ಮ ಅಡಿಪಾಯವನ್ನು ಅರ್ಥ ಮಾಡಿಕೊಳ್ಳಬೇಕು. ಮೊದಲ ಹೆಜ್ಜೆ ನಿಮ್ಮ ಆರ್ಥಿಕ ಜೀವನದ ಬಗ್ಗೆ ಸ್ಪಷ್ಟ ಚಿತ್ರಣವನ್ನು ಪಡೆಯುವುದು. ಆರ್ಥಿಕ ಸ್ವಾತಂತ್ರ್ಯದ ಬಗ್ಗೆ ನಿಮ್ಮ ದೃಷ್ಟಿಕೋನವನ್ನು ವ್ಯಾಖ್ಯಾನಿಸಿ: 50ನೇ ವಯಸ್ಸಿನಲ್ಲಿ ನಿವೃತ್ತಿಯಾಗುವುದೇ? ವ್ಯವಹಾರ ಆರಂಭಿಸುವುದೇ? ನಿಮ್ಮ ಮಗುವಿನ ಶಿಕ್ಷಣಕ್ಕೆ ಹಣ ಒದಗಿಸುವುದೇ? ಗುರಿಗಳು ಯಾವುದು ಎನ್ನುವ ಬಗ್ಗೆ ಸ್ಪಷ್ಟತೆ ಇದ್ದರೆ ನೀವು ನಡೆಯುವ ಮಾರ್ಗದಲ್ಲಿಯೂ ಸ್ಪಷ್ಟತೆ ಇರುತ್ತದೆ.

ಗಳಿಕೆಗಿಂತ ಕಡಿಮೆ ಖರ್ಚು ಮಾಡಿ: ನಿಮ್ಮ ಆದಾಯದ ಮಿತಿಯೊಳಗೆ (ಅಥವಾ ಅದಕ್ಕಿಂತ ಕಡಿಮೆ) ಬದುಕುವುದು. ಖರ್ಚುಗಳನ್ನು ಟ್ರಾಕ್ ಮಾಡಿ, ಜೀವನಶೈಲಿ ವೆಚ್ಚಗಳನ್ನು ಪ್ರಜ್ಞಾಪೂರ್ವಕವಾಗಿ ತಪ್ಪಿಸಿ ಮತ್ತು ನಿಮ್ಮ ಆಸೆಗಳಿಗಿಂತ ನಿಮ್ಮ ಅಗತ್ಯಗಳಿಗೆ ಆದ್ಯತೆ ನೀಡಿ.

ಹಣಕಾಸಿನ ತುರ್ತು ನಿಧಿ ಎನ್ನುವುದು ನಿಮ್ಮ ಸುತ್ತಲೂ ನಿರ್ಮಿಸಿಕೊಂಡ ಹಣಕಾಸಿನ ಕೋಟೆಯಿದ್ದಂತೆ, ಇದು ನಿಮ್ಮ ದೀರ್ಘಾವಧಿಯ ಯೋಜನೆಗಳನ್ನು ಅಲ್ಪಾವಧಿಯ ಆಘಾತಗಳಿಂದ ರಕ್ಷಿಸುತ್ತದೆ. ಸುಲಭವಾಗಿ ಹಣ ಪಡೆಯಲು ಸಾಧ್ಯವಾಗುವಂತಹ ಸೇವಿಂಗ್ಸ್ ಅಕೌಂಟ್‌ನಲ್ಲಿ ಕನಿಷ್ಠ 3 ರಿಂದ 6 ತಿಂಗಳ ಅಗತ್ಯ ಜೀವನ ವೆಚ್ಚಗಳನ್ನು ಉಳಿತಾಯ ಮಾಡಲು ಪ್ರಯತ್ನಿಸಿ. ಈ ನಿಧಿಯು ಹೂಡಿಕೆಗಾಗಿ ಅಲ್ಲ; ಇದು ನಿಮ್ಮ ಭದ್ರತೆಗಾಗಿ. ಉದ್ಯೋಗ ನಷ್ಟ ಅಥವಾ ವೈದ್ಯಕೀಯ ತುರ್ತು ಪರಿಸ್ಥಿತಿಗಳಂತಹ ಅನಿರೀಕ್ಷಿತ

ಹಿನ್ನಡೆಗಳಿಂದ ಇದು ನಿಮ್ಮನ್ನು ರಕ್ಷಿಸುತ್ತದೆ.

ಬಹುಬೇಗ ಮತ್ತು ನಿಯಮಿತ ಹೂಡಿಕೆ ಮಾಡಿ:

ಇದು ನಿಮ್ಮ ಹಣವು ನಿಮಗಾಗಿ ದುಡಿಯುವ ಮಾರ್ಗ. ಇಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ಮತ್ತು ಸಾಧ್ಯವಾದಷ್ಟು ಬೇಗನೆ ಪ್ರಾರಂಭಿಸುವುದು ಮುಖ್ಯ.

-ನಿಮ್ಮ ಹೂಡಿಕೆಗಳನ್ನು ಸ್ವಯಂಚಾಲಿತಗೊಳಿಸಿ: ವೈವಿಧ್ಯಮಯ ಮ್ಯೂಚುವಲ್ ಫಂಡ್‌ನಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆ ಆರಂಭಿಸಿ. ಪ್ರತಿ ತಿಂಗಳು ಹೂಡಿಕೆ ಮಾಡುವ ಒಂದು ಸಣ್ಣ, ಸ್ಥಿರ ಮೊತ್ತವು ಕೂಡ ಕಾಲಾನಂತರದಲ್ಲಿ ಚಕ್ರಬಡ್ಡಿಯ ಶಕ್ತಿಯಿಂದ ಗಣನೀಯ ಮೊತ್ತವಾಗಿ ಬೆಳೆಯಬಲ್ಲದು.

-ನಿಮ್ಮ ಪೋರ್ಟ್‌ಫೋಲಿಯೋ ವೈವಿಧ್ಯಗೊಳಿಸಿ: ನಿಮ್ಮ ಎಲ್ಲ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ



ಇಡಬೇಡಿ. ಅಪಾಯ ಮತ್ತು ಆದಾಯವನ್ನು ಸಮತೋಲನಕ್ಕೆ ಒಳಪಡಿಸಲು, ಈಕ್ವಿಟಿ, ಸಾಲ ಮತ್ತು ರಿಯಲ್ ಎಸ್ಟೇಟ್‌ನಂತಹ ನಾನಾ ಆಸ್ತಿ ವರ್ಗಗಳಲ್ಲಿ ಹೂಡಿಕೆಗಳನ್ನು ಹಂಚಿಕೆ ಮಾಡಿ.

ಕೆಟ್ಟ ಸಾಲದಿಂದ ದೂರವಿರಿ: ಕ್ರೆಡಿಟ್ ಕಾರ್ಡ್ ಮತ್ತು ಹೆಚ್ಚಿನ ಬಡ್ಡಿಯ ಸಾಲಗಳು ನಿಮ್ಮ ಆದಾಯವನ್ನು ಕಬಳಿಸಬಹುದು. ಆಕ್ರಮಣಕಾರಿಯಾಗಿ ಮರುಪಾವತಿ ಮಾಡಿ ಮತ್ತು ಸಾಧ್ಯವಾದಷ್ಟು ಸಾಲ-ಮುಕ್ತವಾಗಿರಿ.

ನಿಮ್ಮ ಭವಿಷ್ಯವನ್ನು ರಕ್ಷಿಸಿ: ವಿಮೆ ಮತ್ತು ಎಸ್ಟೇಟ್ ಯೋಜನೆ: ನಿಜವಾದ ಸ್ವಾತಂತ್ರ್ಯವು ಭವಿಷ್ಯದ ರಕ್ಷಣೆಯನ್ನು ಒಳಗೊಂಡಿದೆ. ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಅನಿರೀಕ್ಷಿತ ಘಟನೆಗಳಿಂದ ರಕ್ಷಿಸಲು ಸಾಕಷ್ಟು ಆರೋಗ್ಯ ಮತ್ತು ಜೀವ

ವಿಮೆಯನ್ನು ಹೊಂದಿರುವಿರಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ಹೆಚ್ಚುವರಿಯಾಗಿ, ನಿಮ್ಮ ಆಸ್ತಿಗಳನ್ನು ನಿಮ್ಮ ಇಚ್ಛೆಯ ಪ್ರಕಾರ ವಿತರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಉಯಿಲು ರಚಿಸುವುದನ್ನು ಪರಿಗಣಿಸಿ.

ನಿಯಮಿತ ಪರಿಶೀಲನೆ ನಡೆಸಿ ಮತ್ತು ಮೇಲ್ದರ್ಜೆಗೆ ಏರಿಸಿ: ನಿಮ್ಮ ಹಣಕಾಸಿನ ಜೀವನವು ಸ್ಥಿರವಲ್ಲ; ಅದು ನಿಮ್ಮೊಂದಿಗೆ ವಿಕಸನಗೊಳ್ಳುತ್ತ ಹೋಗುತ್ತದೆ. ಸರಿಯಾದ ಹಾದಿಯಲ್ಲಿರಲು ನಿಯಮಿತ ಪರಿಶೀಲನೆಗಳು ಬಹಳ ಮುಖ್ಯ.

-ವಾರ್ಷಿಕ ಹಣಕಾಸು ತಪಾಸಣೆ: ವರ್ಷಕ್ಕೊಮ್ಮೆ, ಸಂಪೂರ್ಣ ಆರ್ಥಿಕ ಪರಿಸ್ಥಿತಿಯ ಪರಿಶೀಲನೆಗೆ ಒಂದು ದಿನ ಮೀಸಲಿಡಿ. ನಿಮ್ಮ ಬಜೆಟ್‌ನ ಮೌಲ್ಯಮಾಪನ ಮಾಡಿ, ನಿಮ್ಮ ಹೂಡಿಕೆಗಳ ಕಾರ್ಯಕ್ಷಮತೆ ಪರಿಶೀಲಿಸಿ ಮತ್ತು ನಿಮ್ಮ ವಿಮಾ ರಕ್ಷಣೆಯು ನಿಮ್ಮ ಅಗತ್ಯಗಳನ್ನು ಇನ್ನೂ ಪೂರೈಸುತ್ತದೆಯೇ ಎಂದು ಖಚಿತಪಡಿಸಿಕೊಳ್ಳಿ.

-ಜೀವನದಲ್ಲಿನ ಬದಲಾವಣೆಗಳಿಗೆ ಹೊಂದಿಕೊಳ್ಳಿ: ಹೊಸ ಉದ್ಯೋಗ, ಮದುವೆ, ಮಗುವಿನ ಜನನ, ಅಥವಾ ಹೊಸ ಮನೆ - ಇಂತಹ ಪ್ರಮುಖ ಜೀವನದ ಘಟನೆಗಳಿಗಾಗಿ ನಿಮ್ಮ ಹೂಡಿಕೆ ತಂತ್ರವನ್ನು ಸರಿಹೊಂದಿಸಬೇಕಾಗುತ್ತದೆ. ಇದಕ್ಕಾಗಿ ನಿಮ್ಮ ಅಗತ್ಯಗಳು, ಅಪಾಯ ಸಹಿಷ್ಣುತೆ ಮತ್ತು ಹೂಡಿಕೆಯ ಮೊತ್ತಗಳನ್ನು ಪರಿಷ್ಕರಿಸಬೇಕಾಗಬಹುದು.

-ಮಾಹಿತಿ ತಿಳಿದಿರಲಿ: ಹಣಕಾಸಿನ ಪ್ರಪಂಚ ನಿಂತ ನೀರಲ್ಲ. ಅದು ನಿರಂತರವಾಗಿ ಬದಲಾಗುತ್ತಿರುತ್ತದೆ. ಹೊಸ ಹೂಡಿಕೆ ಅವಕಾಶಗಳು, ತೆರಿಗೆ ಕಾನೂನುಗಳು ಮತ್ತು ಆರ್ಥಿಕ ಪ್ರವೃತ್ತಿಗಳ ಬಗ್ಗೆ ಮಾಹಿತಿ ಪಡೆದಿರಿ. ಕಲಿಯುವುದು ಜೀವನಪರ್ಯಂತದ ಪ್ರಕ್ರಿಯೆಯಾಗಿದ್ದು, ಇದು ಉತ್ತಮ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮಗೆ ಅಧಿಕಾರ ನೀಡುತ್ತದೆ.

ಬಾಟಮ್ ಲೈನ್: ಹಣಕಾಸಿನ ಸ್ವಾತಂತ್ರ್ಯ ಎಂದರೆ ಶ್ರೀಮಂತರಾಗಿರುವುದು ಎಂದರ್ಥವಲ್ಲ; ಅದು ಮುಕ್ತವಾಗಿರುವುದು. ಅದು ನಿಮ್ಮ ವರ್ತಮಾನವನ್ನು ಭದ್ರಪಡಿಸಿಕೊಂಡು ಆಯ್ಕೆ, ಶಾಂತಿ, ಮತ್ತು ಉದ್ದೇಶಪೂರ್ವಕ ಭವಿಷ್ಯವನ್ನು ನಿರ್ಮಿಸುವುದು. ಈ ಸ್ವಾತಂತ್ರ್ಯ ದಿನಾಚರಣೆಯಂದು, ನಿಮ್ಮ ಸ್ವಂತ "ಹಣಕಾಸಿನ ಸ್ವಾತಂತ್ರ್ಯದ ಘೋಷಣೆ"ಗೆ ದಾರಿ ಮಾಡಿಕೊಡುವ ದೂರಗಾಮಿ, ಶಿಸ್ತಿನ ಪ್ರಯತ್ನಕ್ಕೆ ಬದ್ಧರಾಗಿ. ಈ ಪ್ರಯಾಣವು ಸವಾಲಿನಿಂದ ಕೂಡಿದ್ದರೂ, ನಿಮ್ಮದೇ ಆದ ನಿಯಮಗಳ ಮೇಲೆ ಬದುಕುವ ಗಮ್ಯಸ್ಥಾನವು ಪ್ರತಿಯೊಂದು ಹೆಜ್ಜೆಗೂ ಯೋಗ್ಯವಾಗಿದೆ.

ಹಕ್ಕುತ್ಯಾಗ: ಮ್ಯೂಚುವಲ್ ಫಂಡ್ ಹೂಡಿಕೆಗಳು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ, ಎಲ್ಲ ಯೋಜನೆ-ಸಂಬಂಧಿತ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ.



ನಿಮ್ಮ ಹಣಕಾಸು ಯೋಗಕ್ಷೇಮದಲ್ಲಿ

ಖರೀದಿ ಒಬ್ಬ ಗೆಲೆಯು


ಮ್ಯಾಚುಯಲ್ ಫಂಡ್‌ಗಳ ಬಗ್ಗೆ ಯೋಚಿಸುವ ಬಹಳಷ್ಟು ಹೂಡಿಕೆದಾರರ ಮನಸ್ಸಿಗೆ ಬರುವ ಮೊದಲ ಸಂಗತಿಗಳೆಂದರೆ ಆದಾಯ, ಅಪಾಯ ಮತ್ತು ತೆರಿಗೆ ಉಳಿತಾಯ. ಆದರೆ, ಪ್ರತಿಯೊಂದು ಯಶಸ್ವಿ ಹೂಡಿಕೆ ಪ್ರಯಾಣದ ತೆರೆಯ ಹಿಂದಿರುವ ಒಬ್ಬ ಅಪ್ರತಿಮ ನಾಯಕ ಎಂದರೆ- ಅವರು ಮ್ಯಾಚುಯಲ್ ಫಂಡ್ ವಿತರಕರು (MFD). ನಾಗಾಲೋಟದಲ್ಲಿ ಮುನ್ನುಗ್ಗುತ್ತಿರುವ ಇಂದಿನ ಹಣಕಾಸು ಜಗತ್ತಿನಲ್ಲಿ, ಮಾರುಕಟ್ಟೆಗಳಲ್ಲಿ ಏರಿಳಿತಗಳು ಸಂಭವಿಸುತ್ತಿರುವಾಗ ಮತ್ತು ಆಯ್ಕೆಗಳು ಅಗಾಧವಾಗಿರುವಾಗ, ನಿಮ್ಮ ಹಣಕಾಸಿನ ಆರೋಗ್ಯವನ್ನು ರೂಪಿಸುವಲ್ಲಿ ಮ್ಯಾಚುಯಲ್ ಫಂಡ್ ವಿತರಕರು ಪ್ರಮುಖ ಪಾತ್ರ ವಹಿಸುತ್ತಾರೆ.

ಹಾಗಾದರೆ ಅವರು ನಿಮ್ಮ ಹಣಕಾಸು ಯೋಗಕ್ಷೇಮದಲ್ಲಿ ಹೇಗೆ ವ್ಯತ್ಯಾಸ ತರಬಲ್ಲರು ಎಂಬುದನ್ನು ನೋಡೋಣ:

ನಿಮಗಾಗಿಯೇ ಮಾರ್ಗದರ್ಶಿ ಪಥ: ಯಶಸ್ವಿ ಹೂಡಿಕೆ ಜರ್ನಿ ಯಾವುದೋ ಒಂದು ಷೇರು ಸಲಹೆ ಜೊತೆ ಪ್ರಾರಂಭವಾಗದೆ, ಒಂದು ಸುಭದ ಕಾರ್ಯತಂತ್ರದೊಂದಿಗೆ ಆರಂಭವಾಗುತ್ತದೆ. ಒಬ್ಬ ಉತ್ತಮ ಮ್ಯಾಚುಯಲ್ ಫಂಡ್ ವಿತರಕರು ನಿಮ್ಮನ್ನು ಅರ್ಥಮಾಡಿಕೊಳ್ಳುವುದರ ಮೂಲಕ ತಮ್ಮ ಕಾರ್ಯವನ್ನು ಆರಂಭಿಸುತ್ತಾರೆ. ಅವರು ಸರಿಯಾದ ಪ್ರಶ್ನೆಗಳನ್ನೇ ಕೇಳುತ್ತಾರೆ.

ನಿಮ್ಮ ಹಣಕಾಸು ಅಗತ್ಯಗಳೇನು?: ಮನೆಯೊಂದನ್ನು ಖರೀದಿಸುತ್ತಿದ್ದೀರಾ, ಮಕ್ಕಳ ಶಿಕ್ಷಣಕ್ಕೆ ಹಣ ಹೊಂದಿಸುತ್ತಿದ್ದೀರಾ ಅಥವಾ ನಿವೃತ್ತಿಗಾಗಿ ಒಂದಷ್ಟು ಕೂಡಿಸುತ್ತಿದ್ದೀರಾ?

ಅಪಾಯವನ್ನು ಸಹಿಸಿಕೊಳ್ಳುವ ಶಕ್ತಿ ಎಷ್ಟಿದೆ? ಮಾರುಕಟ್ಟೆಯ ಏರಿಳಿತಗಳನ್ನು ಸಹಿಸಿಕೊಳ್ಳುವ ಆಕ್ರಮಕಾರಿ ಹೂಡಿಕೆದಾರರೇ ಅಥವಾ ಹೆಚ್ಚು ಸಂಪ್ರದಾಯಶೀಲ, ಸ್ಥಿರ



ಮಾರ್ಗವನ್ನು ಬಯಸುವವರೇ?

ನಿಮ್ಮ ಹೂಡಿಕೆಯ ಅವಧಿ ಎಷ್ಟು? ನೀವು ಒಂದು ಅಲ್ಪಾವಧಿಯ ಅಗತ್ಯಕ್ಕಾಗಿ ಉಳಿತಾಯ ಮಾಡುತ್ತಿದ್ದೀರಾ ಅಥವಾ ದೀರ್ಘಾವಧಿಯ ಅಗತ್ಯಕ್ಕಾಗಿ ಮಾಡುತ್ತಿದ್ದೀರಾ?

ನಿಮ್ಮ ಉತ್ತರಗಳ ಆಧಾರದ ಮೇಲೆ, ನಿಮ್ಮ ಮ್ಯಾಚುಯಲ್ ಫಂಡ್ ವಿತರಕರು ವ್ಯಕ್ತಿಗತವಾದ ಹೂಡಿಕೆ ಮಾರ್ಗಸೂಚಿಯನ್ನು ರೂಪಿಸಲು ಸಹಾಯ ಮಾಡುತ್ತಾರೆ. ನಿಮ್ಮ ಅಗತ್ಯಗಳು ಮತ್ತು ಅಪಾಯದ ಪ್ರೊಫೈಲ್‌ಗೆ ನಿಖರವಾಗಿ ಹೊಂದಿಕೆಯಾಗುವ ಇಕ್ವಿಟಿಯಿಂದ ಡೆಟ್‌ವರೆಗೆ ನಾನಾ ಫಂಡ್‌ಗಳ ಸಂಯೋಜನೆಯ ಸಲಹೆಯನ್ನು ಅವರು ಮುಂದಿಡುತ್ತಾರೆ.

ಮ್ಯಾಚುಯಲ್ ಫಂಡ್ ಜಟಿಲ ಮಾರ್ಗದಲ್ಲಿ ಮಾರ್ಗದರ್ಶನ: ಮ್ಯಾಚುಯಲ್ ಫಂಡ್‌ಗಳ ಪ್ರಪಂಚ ಜಟಿಲ ಮಾರ್ಗವಿದ್ದಂತೆ. ಇಲ್ಲಿ ಸಾವಿರಾರು ಯೋಜನೆಗಳು ವಿವಿಧ ವಿಭಾಗಗಳಲ್ಲಿ ಹರಡಿಕೊಂಡಿವೆ-ಇಕ್ವಿಟಿ, ಡೆಟ್, ಹೈಬ್ರಿಡ್ ಮತ್ತು ಇನ್ನೂ ಅನೇಕ. ಒಬ್ಬ ಹೂಡಿಕೆದಾರರಿಗೆ, “ತಕ್ಕನಾದ” ಫಂಡ್ ಹುಡುಕುವುದು ಒಣ ಹುಲ್ಲಿನ ಬಣವೆಯಲ್ಲಿ ಸೂಜಿಯನ್ನು ಹುಡುಕಿದಂತೇ ಸರಿ.

● ಒಬ್ಬ ಅರ್ಹ ಮ್ಯಾಚುಯಲ್ ಫಂಡ್ ವಿತರಕರು ಈ ಜಟಿಲ ಮಾರ್ಗದಲ್ಲಿ ನಿಮ್ಮ ಪರಿಣಿತ ಮಾರ್ಗದರ್ಶಿಯಾಗಿ ಸೇವೆ ಸಲ್ಲಿಸಲು ಸಾಧ್ಯ. ಮ್ಯಾಚುಯಲ್ ಫಂಡ್ ವಿತರಕರಿಗೆ ಮಾರುಕಟ್ಟೆ, ನಾನಾ ಫಂಡ್ ಹೌಸ್‌ಗಳು ಮತ್ತು ಬೇರೆ ಬೇರೆ ಯೋಜನೆಗಳ ಹಿಂದಿನ ಕಾರ್ಯಕ್ಷಮತೆಯ ಬಗ್ಗೆ ಆಳವಾದ ತಿಳುವಳಿಕೆ ಇರುತ್ತದೆ. ಒಬ್ಬ ವಿತರಕರು:

● ಅಪಾಯವನ್ನು ಅರಗಿಸಿಕೊಳ್ಳುವ ನಿಮ್ಮ ಸಾಮರ್ಥ್ಯ, ಸಮಯದ ಪರಿಮಿತಿ ಮತ್ತು ಹಣಕಾಸಿನ ಅಗತ್ಯಗಳಿಗೆ ಅನುಗುಣವಾಗಿ ಫಂಡ್‌ಗಳನ್ನು ಶಾರ್ಟ್‌ಲಿಸ್ಟ್ ಮಾಡುತ್ತಾರೆ.

● ಲಾರ್ಜ್‌ಕ್ಯಾಪ್, ಹೈಬ್ರಿಡ್, ಇಎಲ್‌ಎಸ್‌ಎಸ್, ಮತ್ತು ಎಸ್‌ಐಪಿಗಳಂತಹ ಕ್ಲಿಷ್ಟ ಪದಗಳನ್ನು ಸರಳಗೊಳಿಸಿ ವಿವರಿಸುತ್ತಾರೆ.

ಮನಸ್ಸಿಗೆ ತೋಚಿದಂತೆ ಹೂಡಿಕೆ ಮಾಡುವ ಬದಲು, ತಿಳುವಳಿಕೆಯುಳ್ಳ ಮತ್ತು ಸೂಕ್ತವಾದ ಹೂಡಿಕೆ ಆಯ್ಕೆಗಳನ್ನು ಮಾಡಲು ನಿಮಗೆ ಸಹಾಯ ಮಾಡುತ್ತಾರೆ.

ಶಿಸ್ತುಬದ್ಧ ಹೂಡಿಕೆ: ಸಂಪತ್ತು ವೃದ್ಧಿಯಲ್ಲಿ ಅತ್ಯಂತ ಪ್ರಬಲ ಅಸ್ತವೆಂದರೆ ಶಿಸ್ತುಬದ್ಧ, ಸ್ಥಿರವಾದ ಹೂಡಿಕೆ. ಆದರೆ, ಅದರಲ್ಲೂ ಮಾರುಕಟ್ಟೆಯಲ್ಲಿ ಏರಿಳಿತದ ಪರಿಸ್ಥಿತಿ ಇರುವಾಗ ಶಿಸ್ತು ಕಾಯ್ದುಕೊಳ್ಳುವುದು ಕಷ್ಟವಾಗಬಹುದು. ಇಂತಹ ಸಂದರ್ಭದಲ್ಲಿ, ಮ್ಯುಚುಯಲ್ ಫಂಡ್ ವಿತರಕರು ನಿಮ್ಮ ಉತ್ತರದಾಯಿತ್ವದ ಪಾಲುದಾರರಾಗಿ ಕಾರ್ಯ ನಿರ್ವಹಿಸುತ್ತಾರೆ. ಅವರು:

- ನಿಯಮಿತ ಎಸ್‌ಐಪಿ ಮಾಡುವವರಿಗೆ ಉತ್ತೇಜನ
 - ಮಾರುಕಟ್ಟೆಯ ಏರಿಳಿತದ ಸಂದರ್ಭದಲ್ಲಿ ವರ್ತನೆಗಳನ್ನು ತಿದ್ದುವ ಕೆಲಸ
 - ಮಾರುಕಟ್ಟೆ ಪತನವಾದಾಗ ಭಯದಿಂದ ಮಾರಾಟ ಮಾಡದಂತೆ ತಡೆಯುವುದು
- ಸಂಪತ್ತಿನ ಸಂಗ್ರಹದಲ್ಲಿ ಶಿಸ್ತಿಗೆ ಬಹಳ ದೊಡ್ಡ ಮಹತ್ವವಿದೆ.

ಅನುಕೂಲಕರ ಮತ್ತು ಆತಂಕರಹಿತ ನಿರ್ವಹಣೆ: ಮ್ಯುಚುಯಲ್ ಫಂಡ್ ವಿತರಕರು ಈ ಸಂಪೂರ್ಣ ಪ್ರಕ್ರಿಯೆಯನ್ನು ಸರಳೀಕರಿಸುತ್ತಾರೆ. ಇವರು ಪ್ರತಿಯೊಂದರ ನಿರ್ವಹಣೆಯನ್ನು ಮಾಡುತ್ತಾರೆ - ಕೆವೈಸಿ ಪ್ರಕ್ರಿಯೆಗಳಿಂದ ಹಿಡಿದು ವಹಿವಾಟುಗಳನ್ನು ನಡೆಸುವವರಿಗೆ ಮತ್ತು ನಿಮ್ಮ ಪೋರ್ಟ್‌ಫೋಲಿಯೋ ಮೇಲ್ವಿಚಾರಣೆ ಮಾಡುವವರಿಗೆ ಎಲ್ಲವನ್ನೂ ನೋಡಿಕೊಳ್ಳುತ್ತಾರೆ. ನಿಮ್ಮ ಎಲ್ಲಾ ಹೂಡಿಕೆ ಸಂಬಂಧಿತ ಪ್ರಶ್ನೆಗಳು ಮತ್ತು ಕಾರ್ಯಗಳಿಗೆ ಒಂದೇ ಸಂಪರ್ಕ ಕೇಂದ್ರವಾಗಿ ಕಾರ್ಯನಿರ್ವಹಿಸುವ ಮೂಲಕ, ವಿತರಕರು ಹಿನ್ನೆಲೆಯಲ್ಲಿ ಎಲ್ಲ ಕೆಲಸಗಳನ್ನು ನಿರ್ವಹಿಸುತ್ತ ಹೋಗುತ್ತಾರೆ, ಆದ್ದರಿಂದ ನೀವು ಸುಗಮ, ಒತ್ತಡ-ರಹಿತ ಹೂಡಿಕೆ ಅನುಭವವನ್ನು ಆನಂದಿಸಬಹುದು.

ಭಾವನಾತ್ಮಕ ಆಧಾರ: ಪ್ರವಾಹದ ನಡುವೆ ಸ್ಥಿರತೆ: ಷೇರುಪೇಟೆ ಯಾವುದೇ ಹೊತ್ತಿನಲ್ಲಿ ಭಾವನಾತ್ಮಕ ಏರಿಳಿತಗಳಿಗೆ ಕಾರಣವಾಗಬಹುದು. ಮಾರುಕಟ್ಟೆ ಏರುಗತಿಯಲ್ಲಿದ್ದಾಗ, ಟ್ರೆಂಡಿಂಗ್ ಫಂಡ್‌ಗಳನ್ನು ಬೆನ್ನಟ್ಟುವುದು ಸುಲಭ.

ಮಾರುಕಟ್ಟೆ ಕುಸಿತದ ವೇಳೆ, ಎಲ್ಲವನ್ನೂ ಹಿಂತೆಗೆದುಕೊಳ್ಳುವ ಬಯಕೆ ಇನ್ನೂ ಬಲವಾಗಿರುತ್ತದೆ. ದುರದೃಷ್ಟವಶಾತ್, ಈ ಎರಡೂ ಪ್ರತಿಕ್ರಿಯೆಗಳು ನಿಮ್ಮ ದೀರ್ಘಕಾಲೀನ ಸಂಪತ್ತು ವೃದ್ಧಿಗೆ ಹಾನಿ ಮಾಡಿಬಿಡಬಹುದು.

ಒಬ್ಬ ಮ್ಯುಚುಯಲ್ ಫಂಡ್ ವಿತರಕ ನಿಮ್ಮ ಪಾಲಿಗೆ ಭಾವನಾತ್ಮಕ ದಿಕ್ಕಾಚಿಯಾಗಿ ಕಾರ್ಯನಿರ್ವಹಿಸುತ್ತಾರೆ. ಅವರು ನಿಮ್ಮ ದೀರ್ಘಕಾಲೀನ ಅಗತ್ಯಗಳು ಮತ್ತು ನೀವು

ನಿಮ್ಮ ಮ್ಯುಚುಯಲ್ ಫಂಡ್ ವಿತರಕರು: ಪೋರ್ಟ್‌ಫೋಲಿಯೋದ ಕಾರ್ಯಕ್ಷಮತೆಯ ಮೇಲ್ವಿಚಾರಣೆ ಮಾಡುತ್ತಾರೆ.

ಹೂಡಿಕೆಗಳನ್ನು ಬದಲಾಯಿಸಲು, ಮರು ಸಮತೋಲನ ಮಾಡಲು, ಅಥವಾ ಎಸ್‌ಐಪಿ ಹೆಚ್ಚಿಸಲು ಸಲಹೆ ನೀಡುತ್ತಾರೆ.

ನಿಮ್ಮ ಹೂಡಿಕೆಗಳು ಬದಲಾಗುತ್ತಿರುವ ಅಗತ್ಯಗಳಿಗೆ ಹೊಂದಿಕೆಯಾಗುವಂತೆ ನೋಡಿಕೊಳ್ಳುತ್ತಾರೆ.



ಬದ್ಧರಾಗಿರುವ ಹೂಡಿಕೆ ತಂತ್ರವನ್ನು ನಿಮಗೆ ನೆನಪಿಸುವ ಮೂಲಕ ವಾಸ್ತವಿಕ ನೆಲೆಯಲ್ಲಿ ಯೋಚಿಸುವಂತೆ ಮಾಡುತ್ತಾರೆ. ಆತುರದ ನಿರ್ಧಾರಗಳಿಗೆ ಅಂಕುಶ ಹಾಕುವ ಮತ್ತು ಶಿಸ್ತಿಗೆ ಹೆಚ್ಚಿನ ಉತ್ತೇಜನ ನೀಡುವ ಮೂಲಕ, ವಿಶೇಷವಾಗಿ ಮಾರುಕಟ್ಟೆ ಅಸ್ಥಿರವಾಗಿರುವ ಸಮಯದಲ್ಲಿ, ಮ್ಯುಚುಯಲ್ ಫಂಡ್ ವಿತರಕ ನಿಮ್ಮ ಪಾಲಿನ ವಿವೇಕದ ಧ್ವನಿಯಾಗಿ ದುಬಾರಿಯಾಗಬಹುದಾದ ತಪ್ಪುಗಳಿಂದ ದೂರವಿಡಲು ಸಹಾಯ ಮಾಡುತ್ತಾರೆ.

ನಿಯಮಿತ ಪರಿಶೀಲನೆ ಮತ್ತು ದಾರಿದೀಪಕ ತಿದ್ದುಪಡಿ: ಜೀವನ ಬದಲಾಗುತ್ತದೆ - ಹಾಗೆಯೇ ನಿಮ್ಮ ಹೂಡಿಕೆಗಳೂ ಕೂಡ. ಮದುವೆ, ಉದ್ಯೋಗ ಬದಲಾವಣೆ, ಅನಿರೀಕ್ಷಿತ ಆದಾಯ, ಅಥವಾ ಸಮೀಪಿಸುತ್ತಿರುವ ನಿವೃತ್ತಿ ಇವೆಲ್ಲವೂ ನಿಮ್ಮ ಪೋರ್ಟ್‌ಫೋಲಿಯೋದಲ್ಲಿ ಹೊಂದಾಣಿಕೆಗಳನ್ನು ಬಯಸುತ್ತವೆ. ಹಾಗಾಗಿ

ಬಾಟಮ್ ಲೈನ್: ಮಾಹಿತಿಯ ಮಹಾಪ್ರವಾಹವೇ ಹರಿಯುತ್ತಿರುವ ಈ ಜಗತ್ತಿನಲ್ಲಿ, ಹೂಡಿಕೆದಾರರಿಗೆ ನಿಜಕ್ಕೂ ಬೇಕಾಗಿರುವುದು ವಿವೇಕ ಮತ್ತು ಮಾರ್ಗದರ್ಶನ. ಒಬ್ಬ ಮ್ಯುಚುಯಲ್ ಫಂಡ್ ವಿತರಕ ನಿಖರವಾಗಿ ಅದನ್ನೇ ಒದಗಿಸುತ್ತಾರೆ - ವೈಯಕ್ತಿಕ ಮಾರ್ಗದರ್ಶನ, ಭಾವನಾತ್ಮಕ ಬೆಂಬಲ, ಶಿಸ್ತುಬದ್ಧ ನಿರ್ವಹಣೆ ಮತ್ತು ನಿರಂತರ ಪೋರ್ಟ್‌ಫೋಲಿಯೋ ಆರೈಕೆ.

ಇನ್ನೂ ಸಂಕ್ಷಿಪ್ತವಾಗಿ ಹೇಳುವುದಾದರೆ, ಅವರು ಕೇವಲ ಮ್ಯುಚುಯಲ್ ಫಂಡ್‌ಗಳ ವಿತರಕ ಮಾತ್ರವಲ್ಲ, ಅವರು ನಿಮ್ಮ ಆರ್ಥಿಕ ಯೋಗಕ್ಷೇಮದ ವಾಸ್ತುಶಿಲ್ಪಿಗಳು. ಮುಂದಿನ ಬಾರಿ ನಿಮ್ಮ ಬೆಳೆಯುತ್ತಿರುವ ಪೋರ್ಟ್‌ಫೋಲಿಯೋವನ್ನು ನೋಡಿದಾಗ, ಅದರ ಹಿಂದಿರುವ ಮೂಲ ಪಾಲುದಾರನನ್ನು ನೆನಪಿಟ್ಟುಕೊಳ್ಳಲು ಮರೆಯಬೇಡಿ!



ಟರ್ಮ್ ಲೈಫ್ ಇನ್ಶೂರೆನ್ಸ್ ಖರೀದಿಯ ವೇಳೆ

ನೆನಪಿಡಬೇಕಾದ ಪಂಚ ಸೂತ್ರಗಳು

ಇಂದಿನ ಅನಿಶ್ಚಿತ ಜಗತ್ತಿನಲ್ಲಿ, ನಿಮ್ಮ ಕುಟುಂಬದ ಆರ್ಥಿಕ ಭವಿಷ್ಯವನ್ನು ಭದ್ರಪಡಿಸಿಕೊಳ್ಳುವುದು ಕೇವಲ ಜಾಣತನ ಮಾತ್ರವಲ್ಲ, ಅದು ಅತ್ಯಗತ್ಯ ಕೂಡ ಹೌದು. ಇದನ್ನು ಮಾಡಲು ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದು ಟರ್ಮ್ ಲೈಫ್ ಇನ್ಶೂರೆನ್ಸ್. ಟರ್ಮ್ ಇನ್ಶೂರೆನ್ಸ್ ಎನ್ನುವುದು ಒಂದು ಶುದ್ಧ ಜೀವ ರಕ್ಷಣೆಯಾಗಿದ್ದು, ಇದು ತುಲನಾತ್ಮಕವಾಗಿ ಕಡಿಮೆ ಪ್ರೀಮಿಯಂಗಳಲ್ಲಿ ದೊಡ್ಡ ಮೊತ್ತದ ವಿಮೆಯನ್ನು ಒದಗಿಸುತ್ತದೆ. ಅಕಾಲಿಕ ಮರಣದ ಸಂದರ್ಭದಲ್ಲಿ ನಿಮ್ಮ ಪ್ರೀತಿಪಾತ್ರರನ್ನು ರಕ್ಷಿಸುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದು ನಿಮ್ಮ ಕುಟುಂಬಕ್ಕೆ ಒಂದು ಸರಳ ಮತ್ತು ಸಶಕ್ತ ಭರವಸೆ.

ನಿಮ್ಮ ಅಗತ್ಯಗಳನ್ನು ನಿರ್ಧರಿಸಿ- ರಿಸ್ಕ್ ಕವರ್ ಮೊತ್ತ: ಬಹಳಷ್ಟು ಜನ ಮಾಡುವ ದೊಡ್ಡ ತಪ್ಪೆಂದರೆ ತಮ್ಮ ಜೀವ ವಿಮೆಯ ನಿಜವಾದ 'ಲೈಫ್ ಕವರ್' ಅಗತ್ಯ ಎಷ್ಟು ಎಂಬುದನ್ನು ಅರ್ಥಮಾಡಿಕೊಳ್ಳುವುದು. ಟರ್ಮ್ ಲೈಫ್ ಇನ್ಶೂರೆನ್ಸ್ ಮುಖ್ಯ ಉದ್ದೇಶ ಏನೆಂದರೆ ನಿಮ್ಮ ಗೈರುಹಾಜರಿಯಲ್ಲಿ ನಿಮ್ಮ ಕುಟುಂಬಕ್ಕೆ ಹಣಕಾಸು ಬೆಂಬಲವನ್ನು ಒದಗಿಸುವುದು. ಹಾಗಾಗಿ 'ಕವರೇಜ್ ಮೊತ್ತ' ಅಥವಾ ಒಟ್ಟು ಮೊಬಲಗು (sum assured) ಆಯ್ಕೆ ಮಾಡುವಾಗ ಎಡವದೇ ಇರುವುದು ಬಹಳ ಮುಖ್ಯ.

ಒಂದು ಕೋಟಿ ರೂ. ಜೀವ ವಿಮಾ ಕವರೇಜ್ ಅಭೂತಪೂರ್ವವಾಗಿ ಕಾಣಬಹುದು. ಆದರೆ ಮುಂದಿನ 20-30 ವರ್ಷಗಳ ಕಾಲ ನಿಮ್ಮ ಕುಟುಂಬದ ಜೀವನಶೈಲಿಗೆ ಅದು ಸಾಕೇ ಎಂದು ಯೋಚಿಸುವುದು ಕೂಡ ಮುಖ್ಯವಾಗುತ್ತದೆ. ಹಾಗಾದರೆ ಎಷ್ಟು ಮೊತ್ತದ ಅಗತ್ಯವಿದೆ? ಸಾಮಾನ್ಯ ನಿಯಮದ ಪ್ರಕಾರ ನಿಮ್ಮ ಜೀವ ವಿಮಾ ಮೊತ್ತವು ನಿಮ್ಮ ವಾರ್ಷಿಕ ಆದಾಯದ ಕನಿಷ್ಠ 15ರಿಂದ 20 ಪಟ್ಟಾದರೂ ಇರಬೇಕು. ಆದರೆ ಅದೊಂದು ಸಾಮಾನ್ಯ ನಿಯಮ. ನಿಮ್ಮ ಈಗಿರುವ ಸಾಮಾನ್ಯ ಬಾಧ್ಯತೆಗಳು (ಗೃಹ ಅಥವಾ ಕಾರು ಸಾಲ), ಭವಿಷ್ಯದ ವೆಚ್ಚ (ಮಕ್ಕಳ ಶಿಕ್ಷಣ, ಮದುವೆ), ದಿನನಿತ್ಯದ ವೆಚ್ಚಗಳು ಮತ್ತು ಹಣದುಬ್ಬರವನ್ನು ಪರಿಗಣಿಸಿ. ಈ ಎಲ್ಲ ಲೆಕ್ಕಾಚಾರ ಮಾಡುವಲ್ಲಿ ಒಬ್ಬ ವಿಮಾ ಮಾರಾಟಗಾರ ನಿಮ್ಮ ನೆರವಿಗೆ ಬರಬಲ್ಲ. ಆದರೆ ಇದರ ಮೂಲ ಸಂಗತಿಗಳನ್ನು ಅರ್ಥಮಾಡಿಕೊಳ್ಳುವುದರಿಂದ ನೀವು ಗಟ್ಟಿ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತದೆ.

ಉದಾಹರಣೆಗೆ, ನೀವು ವರ್ಷಕ್ಕೆ 10 ಲಕ್ಷ ರೂ. ಗಳಿಸುತ್ತಿದ್ದರೆ, ಕನಿಷ್ಠ 1.5 ಕೋಟಿ ರೂ. ಮೊತ್ತದ ಜೀವ ವಿಮಾ ರಕ್ಷಣೆ ಸೂಕ್ತವಾಗಬಹುದು. ಆದರೆ, ಒಂದು ವೇಳೆ ನೀವು 40 ಲಕ್ಷ ರೂ. ಗೃಹ ಸಾಲ ಮತ್ತು ಭವಿಷ್ಯದ ಶಿಕ್ಷಣ-ಕ್ಕಾಗಿ 10 ಲಕ್ಷ ರೂ. ಅಗತ್ಯವಿರುವ ಇಬ್ಬರು ಮಕ್ಕಳನ್ನು ಹೊಂದಿದ್ದರೆ, ನೀವು 2 ರೂ. ಕೋಟಿ ಮೊತ್ತದ ವಿಮಾ ರಕ್ಷಣೆಯನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ.

ನೆನಪಿಡಿ: ಜೀವ ವಿಮಾ ಪಾಲಿಸಿಯು ನಿಮ್ಮ ಸಾಲಗಳನ್ನು ತೀರಿಸಲು ಮಾತ್ರವಲ್ಲ, ನಿಮ್ಮ ಆದಾಯವನ್ನು ಬದಲಿಸಲು ಕೂಡಾ ಸಹಕಾರಿ. ಕೇವಲ ಪ್ರೀಮಿಯಂ ಉಳಿತಾಯ ಮಾಡಲು ವಿಮೆಯನ್ನು ಕಡಿಮೆ ಮಾಡಿಕೊಳ್ಳಬೇಡಿ. ನಿಮ್ಮ ಕುಟುಂಬದ ಭವಿಷ್ಯವು ಅಸಮರ್ಪಕ ಯೋಜನೆಯಿಂದಾಗಿ ಅಪಾಯಕ್ಕೆ



ಸಿಲುಕುವ ಸಾಧ್ಯತೆ ಇರುತ್ತದೆ.

ಸೂಕ್ತ ಪಾಲಿಸಿ ಅವಧಿಯನ್ನು ಆಯ್ಕೆ ಮಾಡಿ: ಇನ್ನೊಂದು ಪ್ರಮುಖ ಅಂಶವೆಂದರೆ ಟರ್ಮ್ ಪ್ಲಾನ್ ಅವಧಿ. ನೀವು ಆರ್ಥಿಕವಾಗಿ ಸ್ವಾವಲಂಬಿ ಆಗುವವರೆಗೂ ಪಾಲಿಸಿಯು ನಿಮ್ಮನ್ನು ಆವರಿಸಿರಬೇಕು - ಅಂದರೆ, ನಿಮಗೆ ಏನಾದರೂ ಆದರೆ ನಿಮ್ಮನ್ನು ಅವಲಂಬಿಸಿರುವವರಿಗೆ ವಿಮೆಯ ಹಣದ ಅಗತ್ಯವಿಲ್ಲದಷ್ಟು ಆಸ್ತಿ ಅಥವಾ ಉಳಿತಾಯ ನಿಮ್ಮಲ್ಲಿ ಇರಬೇಕು. ಟರ್ಮ್ ಪಾಲಿಸಿಯು ಒಂದು ನಿರ್ದಿಷ್ಟ ಅವಧಿಯ ಒಪ್ಪಂದವಾಗಿರುತ್ತದೆ ಮತ್ತು ಒಂದು ವೇಳೆ ನೀವು ಆ ಅವಧಿಯನ್ನು ಪೂರ್ಣಗೊಳಿಸಿದರೆ, ನಿಮಗೆ ಯಾವುದೇ ಹಣ ಹಿಂತಿರುಗುವುದಿಲ್ಲ. ಆದರ್ಶ ಅವಧಿಯು ನಿಮ್ಮ ಪ್ರಮುಖ ಗಳಿಕೆಯ ವರ್ಷಗಳು ಮತ್ತು ಪ್ರಮುಖ ಆರ್ಥಿಕ ಜವಾಬ್ದಾರಿಗಳನ್ನು ಒಳಗೊಂಡಿರಬೇಕು.

ಭಾರತದಲ್ಲಿ ಹೆಚ್ಚಿನ ಜನರು 60 ಅಥವಾ 65 ವರ್ಷದವರೆಗಿನ ಅವಧಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ, ಇದು ನಿವೃತ್ತಿಯ ಸಮಯಕ್ಕೆ ಸರಿಹೊಂದುತ್ತದೆ. ಆದರೆ, ಕೆಲವು ಟರ್ಮ್ ಪ್ಲಾನ್‌ಗಳು 75 ಅಥವಾ 85 ವರ್ಷದವರೆಗೂ ರಕ್ಷಣೆಯನ್ನು ನೀಡುತ್ತವೆ. ಆದರೆ, ಒಂದು ವಿಷಯವನ್ನು ನೆನಪಿನಲ್ಲಿಡಿ- ಅವಧಿ ಹೆಚ್ಚಾದಷ್ಟೂ ಪ್ರೀಮಿಯಂ ಕೂಡ ಹೆಚ್ಚಾಗುತ್ತದೆ.

ಇದನ್ನು ನಿರ್ಧರಿಸುವುದು ಹೇಗೆ - ಈ ಪ್ರಶ್ನೆಗಳನ್ನು ಕೇಳಿಕೊಳ್ಳುವ ಮೂಲಕ:

- * ನಿಮ್ಮ ಮಕ್ಕಳು ಯಾವಾಗ ಆರ್ಥಿಕವಾಗಿ ಸ್ವತಂತ್ರರಾಗುತ್ತಾರೆ?
- * ನಿಮ್ಮ ಕುಟುಂಬವು ನಿಮ್ಮ ಆದಾಯದ ಮೇಲೆ ಎಷ್ಟು ಸಮಯದವರೆಗೆ ಅವಲಂಬಿತವಾಗಿರುತ್ತದೆ?
- * ನಿರ್ದಿಷ್ಟ ವಯಸ್ಸಿನ ವೇಳೆಗೆ ನೀವು ಗಣನೀಯ ಉಳಿತಾಯವನ್ನು ಮಾಡುತ್ತೀರಾ?

ನಿಮ್ಮ ಜೀವನದ ಹಂತ ಮತ್ತು ಜವಾಬ್ದಾರಿಗಳಿಗೆ ಸರಿಯಾಗಿ ಹೊಂದಿಕೆಯಾಗುವ ಪಾಲಿಸಿ ಅವಧಿಯನ್ನು ಆಯ್ಕೆ ಮಾಡಿ. ಇದು ಒಂದು ವೇಳೆ ನಿಮಗೆ ಏನಾದರೂ ಸಂಭವಿಸಿದರೂ, ನಿಮ್ಮ ಕುಟುಂಬವು ಸ್ವಾವಲಂಬಿಯಾಗಿ ನಿಲ್ಲುವವರೆಗೂ ಸುರಕ್ಷಿತವಾಗಿರುತ್ತದೆ ಎಂದು ಖಚಿತಪಡಿಸುತ್ತದೆ.

ನಿಮ್ಮ ಆರೋಗ್ಯ ಅಥವಾ ಜೀವನಶೈಲಿಯ ಮಾಹಿತಿ ಮುಚ್ಚಿಡದಿರಿ: ಜೀವ ವಿಮಾ ಪಾಲಿಸಿ ಸಂಪೂರ್ಣವಾಗಿ ಅವಲಂಬಿತವಾಗಿರುವುದು ಉತ್ತಮ ನಂಬಿಕೆಯ ಮೇಲೆ. ಅಂದರೆ ನಿಮಗೆ ಯಾರು ವಿಮೆಯನ್ನು ಕೊಡುತ್ತಾರೋ ಅವರಿಗೆ ಪ್ರತಿಯೊಂದು ಮಾಹಿತಿಯನ್ನೂ ನೀಡುವುದು ಬಹುಮುಖ್ಯ. ಇದರಲ್ಲಿ ನಿಮ್ಮ ಆರೋಗ್ಯ ಅಥವಾ ಜೀವನ ಶೈಲಿಯ ಬಗೆಗೆ ಮಾಹಿತಿ ಒಳಗೊಂಡಿರಬೇಕು. ಹಾಗಾಗಿ ಪ್ರಸ್ತಾವನೆ ಅರ್ಜಿ ಭರ್ತಿಮಾಡುವ ಸಂದರ್ಭದಲ್ಲಿ ಯಾವತ್ತೂ ಪ್ರಾಮಾಣಿಕರಾಗಿರಿ. ಈಗಾಗಲೇ ಇರುವ ಆರೋಗ್ಯ ಸ್ಥಿತಿ, ಧೂಮಪಾನ, ಮದ್ಯಪಾನದಂತಹ ಅಭ್ಯಾಸಗಳು, ಇನ್ನಿತರ ಯಾವುದೇ ಆರೋಗ್ಯ ಸಂಬಂಧಿ ಮಾಹಿತಿಗಳು, ಈಗಿರುವ ವಿಮಾ ಪಾಲಿಸಿ ಅಥವಾ ತಿರಸ್ಕೃತವಾಗಿರುವ ಪ್ರಸ್ತಾವ-ಇಂತಹ ಸಂಗತಿಗಳು ನಿಮ್ಮ ಹೊಸ ಪಾಲಿಸಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.

ಈ ಎಲ್ಲ ದೃಷ್ಟಿಯಿಂದ ಪ್ರಾಮಾಣಿಕವೂ, ಪಾರದರ್ಶಕವೂ ಆಗಿರುವುದು ಅತ್ಯಗತ್ಯ. ನೀವೇನಾದರೂ ಧೂಮಪಾನ ಮಾಡುತ್ತಿದ್ದರೆ ಅದನ್ನು ಘೋಷಣೆ ಮಾಡಿ. ನಿಮಗೆ ಮಧುಮೇಹ ಅಥವಾ ಅಧಿಕ ರಕ್ತದೊತ್ತಡವಿದ್ದರೆ ಅದರ ಪ್ರಸ್ತಾವವನ್ನೂ ಮಾಡಲು ಮರೆಯದಿರಿ. ನೀವು ಯಾವ ಮಾಹಿತಿಯನ್ನು ನೀಡುತ್ತೀರೋ ಅದರ ಆಧಾರದಲ್ಲಿಯೇ ವಿಮಾ ಕಂಪನಿಗಳು ನಿಮ್ಮ ರಿಸ್ಕ್ ಪ್ರೊಫೈಲ್‌ನ ನಿರ್ಣಯ ಮಾಡುತ್ತದೆ.

ಆಡ್-ಆನ್‌ಗಳು/ರೈಡರ್‌ಗಳ ಜೊತೆಗೆ ಸೌಲಭ್ಯ ಹೆಚ್ಚಿಸಿ: ಸಾಮಾನ್ಯ ಟರ್ಮ್ ಇನ್ಸೂರೆನ್ಸ್ ಪಾಲಿಸಿಯು ಸ್ವಾಭಾವಿಕ ಅಥವಾ ಆಕಸ್ಮಿಕ ಕಾರಣಗಳಿಂದ

ಸಂಭವಿಸುವ ಮರಣದಿಂದ ಉಂಟಾಗುವ ನಷ್ಟವನ್ನು ಮಾತ್ರ ಒಳಗೊಂಡಿರುತ್ತದೆ. ಆದರೆ, ರೈಡರ್‌ಗಳ ಮೂಲಕ ಹೆಚ್ಚುವರಿ ರಕ್ಷಣೆ ಪಡೆಯಬಹುದು. ರೈಡರ್‌ಗಳು ಆಡ್-ಆನ್ ಸೌಲಭ್ಯಗಳಾಗಿದ್ದು, ಇವು ಅಷ್ಟೇನೂ ದುಬಾರಿ ಅಲ್ಲದ ಹೆಚ್ಚುವರಿ ಪ್ರೀಮಿಯಂ ಜೊತೆಗೆ ನಿಮ್ಮ ಮೂಲ ಪಾಲಿಸಿ ಕವರೇಜ್‌ನ್ನು ಹೆಚ್ಚಿಸುತ್ತವೆ.

ಸಾಮಾನ್ಯ ರೈಡರ್‌ಗಳಲ್ಲಿ ಇವು ಒಳಗೊಂಡಿರುತ್ತವೆ:
-ಗಂಭೀರ ಕಾಯಿಲೆ ರೈಡರ್: ಕ್ಯಾನ್ಸರ್, ಹೃದಯ ಕಾಯಿಲೆ ಮುಂತಾದ ಗಂಭೀರ ಕಾಯಿಲೆಗಳಿಗೆ ದೊಡ್ಡ ಮೊಬಲಗು ಪಾವತಿ.

-ಆಕಸ್ಮಿಕ ಮರಣ ಸೌಲಭ್ಯದ ರೈಡರ್: ಅಪಘಾತದಿಂದ ಮರಣ ಸಂಭವಿಸಿದರೆ ಹೆಚ್ಚುವರಿ ಮೊತ್ತದ ಪಾವತಿ.

-ಪ್ರೀಮಿಯಂ ಮನ್ನಾ ರೈಡರ್: ಶಾಶ್ವತ ಅಂಗವೈಕಲ್ಯ ಅಥವಾ ಗಂಭೀರ ಕಾಯಿಲೆ ಪತ್ತೆಯಾದಲ್ಲಿ, ಮುಂದಿನ ಪ್ರೀಮಿಯಂ ಮನ್ನಾ.

ವೃತ್ತಿಪರರನ್ನು ಸಂಪರ್ಕಿಸಿ: ಟರ್ಮ್ ಲೈಫ್ ಇನ್ಸೂರೆನ್ಸ್ ಸರಳವಾಗಿ ಕಂಡರೂ, ಸರಿಯಾದ ಆಯ್ಕೆ ಮಾಡಲು ವೃತ್ತಿಪರ ಮಾರ್ಗದರ್ಶನ ಅವಶ್ಯಕ. ವಿಮೆಯ ಅಗತ್ಯವನ್ನು ಗುರುತಿಸುವ ಮತ್ತು ವಿಮೆ ಪಡೆಯುವ ಪ್ರಕ್ರಿಯೆಯ ಸಂಕೀರ್ಣತೆಗಳಿಗೆ ತಜ್ಞರ ಸಹಾಯ ಅಗತ್ಯ. ಇನ್ಸೂರೆನ್ಸ್ ಮಾರಾಟಗಾರರನ್ನು ಸಂಪರ್ಕಿಸುವುದು ಈ ಕೆಳಗಿನ ವಿಷಯಗಳಲ್ಲಿ ನಿಮಗೆ ಸಹಾಯ ಮಾಡುತ್ತದೆ:

1. ಗ್ರಾಹಕರ ಅಗತ್ಯಗಳ ಮೌಲ್ಯಮಾಪನ: ಒಬ್ಬ ಸಲಹೆಗಾರರು ಮೂಲಭೂತ ಲೆಕ್ಕಾಚಾರಗಳನ್ನು

ಮೀರಿ, ನಿಮ್ಮ ಕುಟುಂಬದ ನಿರ್ದಿಷ್ಟ ಅಗತ್ಯಗಳು, ಆದಾಯದ ರೀತಿ ಮತ್ತು ಭವಿಷ್ಯದ ಆಕಾಂಕ್ಷೆಗಳನ್ನು ಅರ್ಥಮಾಡಿಕೊಂಡು, ನಿಮ್ಮ ಅಗತ್ಯಗಳಿಗೆ ತಕ್ಕನಾದ ಪಾಲಿಸಿಯನ್ನು ಶಿಫಾರಸು ಮಾಡುತ್ತಾರೆ.

2. ಪಾಲಿಸಿಯ ನಿಯಮ ಮತ್ತು ಪರತ್ತುಗಳನ್ನು ಅರ್ಥಮಾಡಿಕೊಳ್ಳುವುದು: ವಿಮಾ ಪಾಲಿಸಿಗಳಲ್ಲಿ ದಾಖಲೆಗಳು ದಟ್ಟವಾಗಿರುತ್ತವೆ ಮತ್ತು ತಾಂತ್ರಿಕ ಪದಗಳಿಂದ ತುಂಬಿರುತ್ತವೆ. ಒಬ್ಬ ತಜ್ಞರು ನಿಮಗೆ ಒಳಗೊಳ್ಳದ ಅಂಶಗಳು, ರೈಡರ್ ಮತ್ತು ನಿಯಮಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತಾರೆ, ಇದರಿಂದ ಏನನ್ನು ಖರೀದಿಸುತ್ತಿದ್ದೀರಿ ಎಂಬುದರ ಬಗ್ಗೆ ಸಂಪೂರ್ಣ ಅರಿವು ಇರುತ್ತದೆ.

3. ಕ್ಲೇಮ್ ಇತ್ಯರ್ಥಕ್ಕೆ ಸಹಾಯ: ದುರದೃಷ್ಟಕರ ಸಂದರ್ಭದಲ್ಲಿ, ಕ್ಲೇಮ್ ಸಲ್ಲಿಸುವಾಗ ಒಬ್ಬ ಸಲಹೆಗಾರರು ನಿಮ್ಮ ಕುಟುಂಬಕ್ಕೆ ಪ್ರಮುಖ ಬೆಂಬಲ ನೀಡಬಹುದು. ದಾಖಲೆಗಳು ಮತ್ತು ಪ್ರಕ್ರಿಯೆಗಳಲ್ಲಿ ಸಹಾಯ ಮಾಡಿ, ಸುಗಮವಾದ ಕ್ಲೇಮ್ ಇತ್ಯರ್ಥದ ಅನುಭವವನ್ನು ಖಚಿತಪಡಿಸುತ್ತಾರೆ.

4. ಮಾಹಿತಿಪೂರ್ಣ ನಿರ್ಧಾರ: ವಿಮಾ ಮಾರಾಟಗಾರರು ನಾನಾ ವಿಮಾದಾರರ ನಾನಾ ಪಾಲಿಸಿಗಳನ್ನು ಅವುಗಳ ಸೌಲಭ್ಯಗಳು, ಆಡ್-ಆನ್-ರೈಡರ್‌ಗಳು, ಕ್ಲೇಮ್ ಇತ್ಯರ್ಥ ಅನುಪಾತದ ಆಧಾರದ ಮೇಲೆ ಹೋಲಿಸಲು ನೆರವಾಗಬಹುದು. ಕೇವಲ ಅಗ್ಗದ ಆಯ್ಕೆಯನ್ನು ಆರಿಸುವ ಬದಲು ಮಾಹಿತಿಪೂರ್ಣ ನಿರ್ಧಾರ ಕೈಗೊಳ್ಳಲು ಸಹಾಯ ಮಾಡುತ್ತಾರೆ.



INSPIRE INDIA

WEALTH PVT LTD

ಹೂಡಿಕೆ ವೇಲಿ - ನೆನಪಿರಲಿ ಖುನ್‌ಸೈರ್ ಖುಂಡಿಯಾ ಎಂಬುವವರ ನೋಂದಾಯಿತ ಮ್ಯಾಜಿಯಲ್ ಫಂಡ್ ವಿತರಕರು



ಮಾನ್ಯತೆಗೆ ಪಂದರ್




ಸ್ವಲ್ಪ ಶಿಕ್ಷಣದಿಂದ



ಕೂಲಾಕರ ರೋಷನಿ



ರೂಬಲ್ ವ್ಯಾಪ್ತಿ



ತೆರಿಗೆ ಉಳಿತಾಯ



ಜಿಮ್



ಸಂಪತ್ತಿನ ಸುರಕ್ಷತೆ



ಪೂರಾಕರಣ ವೆಬ್‌ಸೈಟ್‌ನಿಂದ



ತೆರಿಗೆ ಸಲ್ಲಿಕೆ



ಜಿಮ್ ಉದ್ದೇಶ

ಸತ್ಯ ನಿರ್ದೇಶನ

ಈ ವಾರ್ತಾಪತ್ರದ ಸಂಕಲನ ಮಾಡುವ ಸಂದರ್ಭದಲ್ಲಿ ನಾವು ಎಲ್ಲ ರೀತಿಯ ಕಾಳಜಿ ಮತ್ತು ಎಚ್ಚರಿಕೆಯನ್ನು ವಹಿಸಿರುತ್ತೇವೆ. ಇಲ್ಲಿನ ಮಾಹಿತಿಗಳನ್ನು ಹಲವು ನಂಬಿಕೆಗೆ ಅರ್ಹವಾದ ಮೂಲಗಳಿಂದ ಪಡೆದಿರುತ್ತೇವೆ. ಆದರೆ, ಯಾವುದೇ ಮಾಹಿತಿಯ ಖಚಿತತೆ, ಅರ್ಹತೆ ಅಥವಾ ಪರಿಪೂರ್ಣತೆಯ ಬಗ್ಗೆ ಖಾತರೆಯನ್ನು ನೀಡುವುದಿಲ್ಲ. ಹಾಗಾಗಿ ಇಂತಹ ಮಾಹಿತಿ ಬಳಕೆಯಿಂದ ಆಗಬಹುದಾದ ಯಾವುದೇ ದೋಷ ಅಥವಾ ಲೋಪಗಳಿಗೆ ಜವಾಬ್ದಾರಾಗಿರುವುದಿಲ್ಲ. ಈ ವಾರ್ತಾಪತ್ರದಲ್ಲಿ ತಿಳಿಸಲಾದ, ಚರ್ಚಿಸಲಾದ ಅಥವಾ ಶಿಫಾರಸ್ಸು ಮಾಡಲಾದ ಯಾವುದೇ ಯೋಜನೆಗಳಿಗೆ ಸಂಬಂಧಿಸಿದಂತೆ ಹೂಡಿಕೆ ಮಾಡುವ ಸಮರ್ಪಕತೆ ಬಗ್ಗೆ ಹೂಡಿಕೆದಾರರು ಸೂಕ್ತವಾದ ಹಣಕಾಸು ಸಲಹೆಗಳನ್ನು ಪಡೆಯಬೇಕು ಮತ್ತು ಭವಿಷ್ಯದ ನಿರೀಕ್ಷೆಗಳ ಬಗ್ಗೆ ನೀಡಿರುವ ಹೇಳಿಕೆಗಳು ಕಾರ್ಯರೂಪಕ್ಕೆ ಬರಬಹುದು ಅಥವಾ ಬಾರದೇ ಇರಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಮ್ಯಾಜಿಯಲ್ ಫಂಡ್ ಹೂಡಿಕೆಗಳು ಯಾವತ್ತೂ ಮಾರುಕಟ್ಟೆಗೆ ಸಂಬಂಧಿಸಿದ ಅಪಾಯದ ವ್ಯಾಪ್ತಿಗೆ ಒಳಪಟ್ಟಿರುತ್ತವೆ. ಹಾಗಾಗಿ ಹೂಡಿಕೆ ಮಾಡುವುದಕ್ಕೂ ಮುನ್ನ ನಿಮಗೆ ನೀಡಲಾದ ದಾಖಲೆಗಳನ್ನು ದಯವಿಟ್ಟು ಅತ್ಯಂತ ಎಚ್ಚರಿಕೆಯಿಂದ ಓದಿಕೊಳ್ಳಿ. ಹಿಂದಿನ ನಿರ್ವಹಣೆಯ ಕೇವಲ ಸೂಚಕ ಉದ್ದೇಶವನ್ನು ಹೊಂದಿದ್ದು ಅದು ಯಾವುದೇ ಕಾರಣಕ್ಕೂ ಭವಿಷ್ಯದ ಮಾರ್ಗದರ್ಶಕವಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಖುನ್‌ಸೈರ್ ಖುಂಡಿಯಾ ವೆಲ್ತ್ ಪ್ರೈ.ಲಿ.

#65, ಸುರಾಸ ಎನ್‌ಕ್ಲೇವ್, ಮೊದಲ ಮಹಡಿ
ಪುಟ್ಟಣ್ಣ ರಸ್ತೆ, ಗಾಂಧಿ ಬಜಾರ್,

ಬಸವನಗುಡಿ, ಬೆಂಗಳೂರು -560004

9035414414, 080-42129917

info@inspireindiafs.com

25ನೇ ವಯಸ್ಸಲ್ಲಿ ಏನು ಮಾಡಬೇಕಿತ್ತು ಎಂಬುದು 35ರಲ್ಲಿ ತಿಳಿಯುತ್ತದೆ!